

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ಶ್ರೀ ವೇದಾಂತರಾಮಾನುಜಮಹಾದೇಶಿಕನ್
ವಾಱಿತ್ತಿರುನಾಮಂ, ತಿರುನಾಳ್ ಪಾಟ್ಟು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ

॥ ಶ್ರೀ ವೇದಾಂತರಾಮಾನುಜಮಹಾದೇಶಿಕ
ವಾಱಿತ್ತಿರುನಾಮಂ, ತಿರುನಾಳ್ ಪಾಟ್ಟು ॥

ನಮಸ್ತಸ್ಮೈ ಶ್ರೀನಿವಾಸಮುನಯೇ ಮುಕ್ತಿದಾಯಿನೇ |
ವೇದಮೌಲಿಯತಿಕ್ಷ್ಮಾಭೃತ್ಪ್ರಾಪ್ತಸಾರ್ವಜ್ಞಶಾಲಿನೇ ||

ರಂಗನಾಥದಯಾಪಾತ್ರಂ ಶ್ರೀನಿವಾಸಪದಾಶ್ರಿತಂ |
ಶ್ರೀಮಂತಂ ಶ್ರೀ ವೇದಚೂಡಾಲಕ್ಷ್ಮಣಾಖ್ಯಂ ಗುರುಂ ಭಜೇ ||

ವಾಱಿ ತಿರುಕ್ಕುಡಂದೈ ಮಾನಗಶೀರ್ ಮಾದಗವಾಲ್
ವಾಱಿಯ ವೇದಾಂದರಾಮಾನುಜನುಂ - ವಾಱಿಯವೇ
ವೇದಮೆಲ್ಲಾಂ ಶೀರ್ ತಮಿಱ್ ಮಾಮಱ್ಪಿಯುಂ
ತೀದಱ ನಂಗಟ್ಟುರುಳುಂ ಶೀರ್

ಆರಣಪ್ಪೊರುಳ್ ಉಲಗಿಲ್ ಅರುಳ ವಂದೋರ್ ವಾಱಿಯೇ
ಆಱ್‌ವಾರ್ಗಾಳ್ ಅರುಳುರುವಾಯ್ ಅವದರಿತ್ತೋರ್ ವಾಱಿಯೇ
ಆರಾದವಮುದತ್ತಿಲ್ ಆಱ್‌ಂತಿರುಪ್ಪೋರ್ ವಾಱಿಯೇ
ಅನ್ನಿಱ್ಪೋರ್ ಇಲಕ್ಕುಣಮಾಯ್ ಅಮೈಂದಿಟ್ಟಾರ್ ವಾಱಿಯೇ
ಪೂರಣಮಾಂ ಇಾನಮದೈ ಪುವಿಕ್ಕಳಿತ್ತೋರ್ ವಾಱಿಯೇ
ಪುನಿದ ಪದಂ ಪುವಿಯೆಲ್ಲಾಂ ಪೆಱ ನಡಂದಾರ್ ವಾಱಿಯೇ
ವೇರಿಟ್ಟು ಪುಱಚ್ಚಮಯಂ ವೀಱವಂದೋರ್ ವಾಱಿಯೇ
ವಣ್ ಕುಡಂದೈ ವೇದಾಂತ ಯತಿರಾರ್ಜ್ ವಾಱಿಯೇ

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱಿ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ರಿ and ಱ್ಱಿ, respectively.

ವೇದಮೆಲ್ಲಾಂ ವಾಳವೇ ವೇದಿಯರ್ಗಳ್ ತಾಂ ವಾಳಿ
ಕೋದಿಲ್ ಕುರುಗೈಕ್ಕೋರ್ ಪೇರ್ ವಾಳಿ - ತೀದಱವೇ
ಮನ್ನಿಯ ವೇದಾಂತ ರಾಮಾನುಜನೆನ್ನುಂ ಮಾಮುನಿಯೇ
ಇನ್ನುಮೊರು ನೂಱ್ಱಾಂಡಿರುಂ

ವೇದ ವಿಱುಪ್ಪೊರುಳ್ ಮೇದಿನಿಮೀದು ವಿಳಂಗಿಡುಂ ಉತ್ತಮ ನಾಳ್
ವಿಣ್ಣವರುಂ ಪಿಱಮಣ್ಣವರುಂ ತಮ್ವಾಱ್ವೈ ಉಗಂದಿಡು ನಾಳ್
ತೀದಱ ಮಣ್ಣಿಲ್ ಇರಾಮಾನುಜನುರೈ ತಿಣ್ಣಿಯದಾಗಿಡು ನಾಳ್
ತೇಮದುರತ್ತಮಿಱ್ ಮಾಮಱೈ ಮೇವಿಡ ತ್ತೀತ್ತರ್ ಉಗಂದಿಡು ನಾಳ್
ವಾದಿಯರಿಂಗು ನಮಕ್ಕಿಲೈವಾಱ್ವೆನ ವೀಱ್ಂದು ಪಣಂದಿಡು ನಾಳ್
ವಣ್ ಪುಗಱ್ ದೇಶಿಗರ್ ಕಾಟ್ಟಿಯ ತೊನ್ನೆಱಿ ವಳರ ಅಮೈಂದಿಡು ನಾಳ್
ವೇದಮುಟಿ ತ್ತಿರುರಾಮಾನುಜಮುನಿ ವಂದು ಪಿಱಂದಿಡು ನಾಳ್
ವಾನ್ಬುಗಱ್ ಪಂಗುನಿಪ್ಪೂಶಂ ಎನ್ನೆಯರ್ ವಳಮಿಗು ತಿರು ನಾಳೇ